



## ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಅಯುಕ್ತರವರ ಕಛೇರಿ, ನರಸಿಂಹರಾಜ ಚೌಕ, ಬೆಂಗಳೂರು 560002

ನಂಖ್ಯೆ: ಆ.ಆ.ಶಾ/ಪಿಎಸ್‌ಆರ್/ ೨೦೧೫-೧೬/೧೦೨೩೬

ದಿನಾಂಕ: ೦೮-೦೧-೨೦೧೬

### ಸುತ್ತೋಲೆ-೫

**ವಿಷಯ:** ಪಾಲಿಕೆಯಲ್ಲಿ ಘನತ್ವಾಜ್ಯ ನಿರ್ವಹಣೆಯಲ್ಲಿ ಅರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನು ತೊಡಗಿಸಿಕೊಳ್ಳುವ ಕುರಿತು.

**ಉಲ್ಲೇಖ:** (1) ಅಯುಕ್ತರವರ ಆದೇಶ ನಂಖ್ಯೆ:ಬಿ12(4)/ಪಿ.ಆರ್/170/08-19

ದಿನಾಂಕ: ೩೦-೧೨-೨೦೦೮

(2) ಅಯುಕ್ತರವರ ಆದೇಶ ನಂಖ್ಯೆ:ಬಿ12(4)/ಪಿ.ಆರ್/137/08-19

ದಿನಾಂಕ: ೩೧-೦೭-೨೦೦೯

(3) ಅಯುಕ್ತರವರ ಸುತ್ತೋಲೆ-೨, ನಂಖ್ಯೆ: ಆ/ಪಿಎಸ್‌ಆರ್/P216/2015-16

ದಿನಾಂಕ: ೧೧-೧೨-೨೦೧೫

\*\*\*

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಮರ್ಪಕವಾಗಿ ಘನತ್ವಾಜ್ಯ ನಿರ್ವಹಣೆ ಮಾಡಲು ಉಲ್ಲೇಖ(1) ರಲ್ಲಿ ಅರೋಗ್ಯ ಇಲಾಖೆಯಿಂದ ಕಾಮಗಾರಿ ಇಲಾಖೆಗೆ ವಹಿಸಲಾಗಿರುತ್ತದೆ. ಅದರೆ, ಘನತ್ವಾಜ್ಯ ನಿರ್ವಹಣೆಗೆ ಪ್ರತ್ಯೇಕವಾಗಿ ಅಭಿಯಂತರರು ಇಲ್ಲದೇ ಇರುವುದರಿಂದ ಘನತ್ವಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುವುದರಲ್ಲಿ ಯಶಸ್ವಿ ಕಂಡುಬಂದಿರುವುದಿಲ್ಲ, ಹೀಗಾಗಿ ಉಲ್ಲೇಖ (2)ರಲ್ಲಿ ಪರಿಸರ ಸೆಲ್ ಸ್ಯಾಚಿಸಿ 27 ವಿಭಾಗಗಳು ಮತ್ತು 64 ಉಪ ವಿಭಾಗಗಳಿಗೆ ಅರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಪರಿಸರ ಅಭಿಯಂತರರುಗಳನ್ನು ನಿಯೋಜಿಸಲಾಗಿರುತ್ತದೆ. ಸದರಿ ಪರಿಸರ ಸೆಲ್ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಪಾಲಿಕೆಗೆ ಹೊಸದಾಗಿ ನೇಮಿಸಲ್ಪಟ್ಟ ಸಿವಿಲ್ ಅಭಿಯಂತರರನ್ನು ಉಪ ವಿಭಾಗದ ಮಟ್ಟದಲ್ಲಿ ನಿಯೋಜಿಸಿ, ಪರಿಸರ ಕೋಶ ಸ್ಯಾಚಿಸಲಾಗಿರುತ್ತದೆ. ಈ ಮಧ್ಯ ಸದರಿ ಅಭಿಯಂತರರು ವಿವಿಧ ವಿಭಾಗಗಳಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ವಾಡ್‌ವಾರು ಕಾಮಗಾರಿ ನಿರ್ವಹಿಸಿದ್ದ ಅಭಿಯಂತರರುಗಳಿಗೆ ಘನತ್ವಾಜ್ಯ ನಿರ್ವಹಣೆಯ ಮೇಲೂಸ್ತವಾರಿ ಮಾಡುವುಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಾಡ್‌ವಾರು ನಿಯೋಜಿಸಿದ್ದ ಅಭಿಯಂತರರುಗಳಿಗೆ ಘನತ್ವಾಜ್ಯ ನಿರ್ವಹಣೆಯಲ್ಲಿ ಘನತ್ವಾಜ್ಯ ನಿರ್ವಹಣೆ ಅಲ್ಲದೇ ವಾಡ್‌ವಾರು ಇತರೆ ಕೆಲಸಕಾರ್ಯಗಳನ್ನು ಸಹ ನಿರ್ವಹಿಸಬೇಕಾಗಿರುವುದರಿಂದ ಅಲ್ಲದೇ ದೊಡ್ಡ ಪ್ರಮಾಣದ ತ್ವಾಜ್ಯ ಉತ್ಪಾದಕರು (ಹೋಟೆಲ್, ಕಲ್ಯಾಣ ಮಂಟಪಗಳು, ವಾಣಿಜ್ಯ, ನಂಂತರಾಜ್ಯಗಳು, ಮಾಲ್) ಇತ್ಯಾದಿಗಳು ಅರೋಗ್ಯ ಇಲಾಖೆಯಿಂದ ಉದ್ದಿಮೆ ಪರವಾನಿಗೆ ನೀಡುವುದರಿಂದ ಇವರುಗಳು ಸುಪರ್ದಿಯಲ್ಲಿರುತ್ತದೆ. ಈಗಾಗಲೇ ದೊಡ್ಡ ಪ್ರಮಾಣ ತ್ವಾಜ್ಯ ನಿರ್ವಹಣೆಯು ಅರೋಗ್ಯ ಇಲಾಖೆಗೆ ವಹಿಸಲಾಗಿದ್ದು, ಘನತ್ವಾಜ್ಯ ನಿರ್ವಹಣೆಯು ನಗರದ ಸ್ವೀಕಾರ್ಯ ಮತ್ತು ಸಾರ್ವಜನಿಕರ ಅರೋಗ್ಯಕ್ಕೆ ಸಂಬಂಧಿಸಿರುವುದರಿಂದ ವಲಯವಾರು ಅಭಿಯಂತರರೊಂದಿಗೆ ಅರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಸಹ ಕಾರ್ಯನಿರ್ವಹಿಸುವ ಅವಶ್ಯಕತೆ ಇರುತ್ತದೆ. ಈಗಾಗಲೇ ಉಲ್ಲೇಖ (3)ರ ಸುತ್ತೋಲೆಯಲ್ಲಿ ಎಲ್ಲಾ ವಲಯಗಳಲ್ಲಿ ಅರೋಗ್ಯ ಪರಿವೀಕ್ಷಕರು/ಸಹಾಯಕ ಅಭಿಯಂತರರಿಂದ ಮುಖ್ಯ ಅಭಿಯಂತರವರೆಗೆ ಘನತ್ವಾಜ್ಯ ನಿರ್ವಹಣೆಯಲ್ಲಿ ನಿರ್ವಹಿಸಬೇಕಾಗಿರುವಂತಹ ಜವಾಬ್ದಾರಿಗಳನ್ನು ಸೂಚಿಸಲಾಗಿರುತ್ತದೆ.



★ ಘನತ್ವಾಜ್ಯ ಮತ್ತು ಸಾರ್ವಜನಿಕ ಅರೋಗ್ಯ ವಿಭಾಗಗಳು ಒಂದು ನಾಳ್ಬಿಡು ವರದು ಮುಖಗಳಾಗಿದ್ದು ಈ ವರದು ವಿಭಾಗವು ಸಮಸ್ಯೆಯಿಂದ ಕಾರ್ಯ ನಿರ್ವಹಿಸದಲ್ಲಿ ಸಾರ್ವಜನಿಕರ ಅರೋಗ್ಯವನ್ನು ಮತ್ತು ಪರಿಸರವನ್ನು ಉತ್ತಮಗೊಳಿಸಬಹುದಾಗಿರುತ್ತದೆ. ಘನತ್ವಾಜ್ಯ ಉತ್ಪಾದಕರನ್ನು ತ್ವಾಜ್ಯ ಉತ್ಪಾದನೆ ಪ್ರಮಾಣದ ಆಧಾರದ ಮೇಲೆ

ಮನೆಗಳೀದ ಬರುವ ತ್ಯಾಜ್ಯ ಮತ್ತು ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾಕರೆಂದು ವರ್ಗೀಕರಿಸಲಾಗಿದೆ. ಮನೆಗಳೀದ ಬರುವ ತ್ಯಾಜ್ಯ ನಿರ್ವಹಣೆಯನ್ನು ಪಾಲಿಕೆಯಿಂದ ಮತ್ತು ದೊಡ್ಡ ಪ್ರಮಾಣದ ತ್ಯಾಜ್ಯವನ್ನು ಅವರ ಆವರಣದಲ್ಲಿ/ಗುರುತಿಸಿರುವ ಸೇವಾದಾರರ ಮೂಲಕ ನಿರ್ವಹಿಸಲಾಗುತ್ತಿದ್ದು, ಈ ಎರಡು ವರ್ಗಗಳಲ್ಲಿ ಪಾಲಿಕೆಯು ಕಾಲಕಾಲಾಕ್ಷೇ ನೀಡುವ ನಿರ್ದೇಶನ ಮತ್ತು ಮಾರ್ಗಸೂಚಿಗಳಂತೆ ಜವಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗುವ ಹಿನ್ನಲೆಯಲ್ಲಿ ಮನೆಮನೆಗಳ ತ್ಯಾಜ್ಯವನ್ನು ಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ ಮತ್ತು ದೊಡ್ಡ ಪ್ರಮಾಣದ ತ್ಯಾಜ್ಯವನ್ನು ಆರೋಗ್ಯ ವಿಭಾಗದಿಂದಲೂ ಒಗ್ಗೂಡಿ ಕಾರ್ಯನಿರ್ವಹಿಸುವ ಅವಶ್ಯವಿರುತ್ತದೆ.

ಮೇಲೆನ ಹಿನ್ನಲೆಯಲ್ಲಿ ನಗರದ ಸ್ಥಾಪನೆ ಹಾಗೂ ನೈಮ್ಯಲ್ಲಿ ಕಾರ್ಯಾಡುವಲ್ಲಿ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ/ನೋಕರರು ಸಮರ್ಪಕ ಹಾಗೂ ಕಟ್ಟಿನಿಟ್ಟಾಗಿ ಈ ಕೆಳಕಂಡ ಕರ್ತವ್ಯ ಮತ್ತು ಜವಬ್ದಾರಿಗಳನ್ನು ಪಾಲಿನಲು ಸೂಚಿಸಲಾಗಿದೆ.

- ಕೆರಿಯ ಆರೋಗ್ಯ ಪರಿವ್ಯಕ್ತಿ:** ಪ್ರತಿದಿನ ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 2.30ರ ಪರೆಗೆ ಭೌತಿಕವಾಗಿ ನಿಯೋಜಿಸಿರುವ ವಾರ್ಡೆಗಳಲ್ಲಿ ಖಾದ್ಯ ಹಾಜರಿದ್ದ ವಾರ್ಡೆನ ಸಹಾಯಕ ಅಭಿಯಂತರು/ಕೆರಿಯ ಅಭಿಯಂತರು ಸಹಕಾರದೊಂದಿಗೆ ಈ ಕೆಳಕಂಡ ಅಂಶಗಳ ಬಗ್ಗೆ ಕಾರ್ಯನಿರ್ವಹಿಸುವುದು.

- ಪ್ರತಿದಿನ ಬೆಳಿಗ್ಗೆ 6.30 ಗಂಟೆಗೆ ಖಾದ್ಯಾಗಿ ಆಯಾ ವಾರ್ಡೆನಲ್ಲಿ ಪೌರಕಾರ್ಮಿಕರ ಮನ್ಯರಿಂಗ್ ರೋಲ್ ತೆಗೆದುಕೊಳ್ಳಲು ಮತ್ತು ನಿಗದಿಪಡಿಸಿರುವ ವಾಹನಗಳು ಮತ್ತು ತಳ್ಳುವ ಗಾಡಿಗಳ ಸಂಖ್ಯೆಯನ್ನು ಖಾತ್ರಿ ಪಡೆಸಿಕೊಂಡು ಪೌರಕಾರ್ಮಿಕರು ಮತ್ತು ವಾಹನಗಳನ್ನು ಕಾರ್ಯ ಯೋಜನೆ ಪ್ರಕಾರ ನಿಯೋಜಿಸುವುದು. ಯಾವುದೇ ಪೌರಕಾರ್ಮಿಕರು ಮತ್ತು ವಾಹನಗಳು ನಿಯೋಜನೆಗೊಂಡ ನಂತರ ಕಾರ್ಯನಿರ್ವಹಿಸಿದ್ದಲ್ಲಿ ತಮ್ಮನ್ನೇ ನೇರ ಹೋಣಿಗಾರನಾಶಗಿನಿಂದ ಶಿಸ್ತ ಕ್ರಮ ಜರುಗಿಸಲಾಗುವುದು.
- ಪ್ರಾಥಮಿಕ ಸಂಗ್ರಹಣೆ (ಮನೆಮನೆಯಿಂದ ತ್ಯಾಜ್ಯ ಸಂಗ್ರಹಣೆ) ಮುಖ್ಯವಾಗಿ ಎಲ್ಲಾ ಮನೆಗಳೀದ, ಕೊಳಚೆ ಪ್ರದೇಶಗಳೀದ, ವಾಣಿಜ್ಯ ಸಂಕೀರ್ಣಗಳು ವಿಂಗಡಿಸಿದ ತ್ಯಾಜ್ಯ ಸಂಗ್ರಹಣೆ ಮಾಡುವ ಕುರಿತು ಖಾದ್ಯ ಪರಿಶೀಲನೆ ಮಾಡುವುದು. ಯಾವುದೇ ಮನೆಗಳು/ವಾಣಿಜ್ಯ ಸಂಕೀರ್ಣಗಳು ಬಿಟ್ಟುಹೊಗದಂತೆ ಎಲ್ಲರಿಂದಲೂ ತ್ಯಾಜ್ಯ ಸಂಗ್ರಹಿಸುವುದು.
- ತ್ಯಾಜ್ಯ ವಿಂಗಡಣೆ ಮಾಡಿ ನೀಡಲಿರುವ ಮನೆಗಳಿಗೆ ಖಾದ್ಯ ಭೇಟಿ ನೀಡಿ ಜಾಗ್ಯತಿ ಮೂಡಿಸುವುದು. ತ್ಯಾಜ್ಯ ವಿಂಗಡಿಸದೆ ನೀಡುವುದನ್ನು ಮುಂದುವರೆಸಿದ್ದಲ್ಲಿ ಅಂತಹ ಮನೆಗಳಿಗೆ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಕೆ.ಎಂ.ಸಿ ಕಾಯ್ದೆ ತಿದ್ದುಪಡಿ ಕಾಯ್ದೆ 2013 ರಂತೆ ದಂಡ ವಿಧಿಸುವುದು.
- ಬೀದಿ ಗುಡಿನುವಿಕೆ ಕಾರ್ಯಕ್ರಮ ನಿಯೋಜಿಸಲಾದ ಪೌರಕಾರ್ಮಿಕರ ಕಾರ್ಯನಿರ್ವಹಣೆಯ ಕುರಿತು ಆಯಾ ಬೀದಿಗಳಿಗೆ ಭೇಟಿ ನೀಡಿ ಪರಿಶೀಲಿಸುವುದು.
- ರಸೀತ್ಯಾಜ್ಯವನ್ನು ಹಾಗೂ ಒಣತ್ಯಾಜ್ಯವನ್ನು ವಾಹನಗಳು ಪ್ರತ್ಯೇಕವಾಗಿ ಆಯಾ ಬಗೆಯ ತ್ಯಾಜ್ಯದ ನಿರ್ದಿಷ್ಟ ಸಂಸ್ಕರಣಾ ಘಟಕಗಳಿಗೆ/ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ವಿಲೇವಾರಿ ಮಾಡುತ್ತಿರುವ ಕುರಿತು ಪರಿಶೀಲಿಸುವುದು. ಹಾಗೂ ವಿಕೆಂದ್ರಿಕೃತ ಘಟಕಗಳು - ಬಯೋಮಿಥಿನೇಜೆಫಾರ್ನ್ ಆಗಾನಿಕ್ ವೆನ್ಸ್ ಕನ್ಸಟರ್ನ್ ಮತ್ತು ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ಪ್ರತಿ ದಿನ ಭೇಟಿ ನೀಡಿ ವಿಲೇವಾರಿಗೊಳ್ಳಲ್ಪಟ್ಟಿರುವ ತ್ಯಾಜ್ಯದ ಪ್ರಮಾಣ ಮತ್ತು

ನಂಸ್ತರಿಸುತ್ತಿರುವ ತಾಜ್ಯದ ಪ್ರಮಾಣವನ್ನು ದಾಖಲಿಸಿಕೊಂಡು ಸದರಿ ಘಟಕಗಳು ನಮಹಕವಾಗಿ ಮತ್ತು ಸಾಮಧ್ಯದ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು.

- ವಲಯಗಳಲ್ಲಿರುವ ಕಪ್ಪು ಬುಕ್ಕೆಗಳನ್ನು (ಬ್ಲಾಕ್ ಸ್ಟ್ರೀಟ್) ನಿರ್ಮಾಲನೇಗೊಳಿಸಲು ಸದರಿ ಜಾಗಗಳಲ್ಲಿ ಕನ ಎತ್ತಿದ ಮೇಲೆ ಮನ: ಕನ ರಾಶುವವರ ಪಟ್ಟಿ ಮಾಡಿ ದಂಡ ವಿಧಿಸುವ ಹಾಗೂ ನಿಯಂತ್ರಣ ಮಾಡುವ ಕಾರ್ಯವನ್ನು ನಮಹಕವಾಗಿ ನಡೆಸುವುದು ಹಾಗೂ ಅವಶ್ಯಕತೆಗೆ ಅನುಗುಣವಾಗಿ ತಾಜ್ಯ ವಿಲೇವಾರಿಗಾಗಿ ಪ್ರಾಥಮಿಕ ವಾಹನಗಳಿಂದ ಹೆಚ್ಚುವರಿ ಟ್ರಿಪ್ ನಡೆಸುವುದು.
- ಪ್ರತಿ ದಿನ ಬೆಳಿಗ್ 11.00 ಗಂಟೆಗೆ ಪೌರಕಾರ್ಮಿಕರು ಉಪಹಾರ ಮುಗಿಸಿದ ನಂತರ ಖಿದ್ದ ಮನ: ಮನ್ಸರಿಂಗ್ ರೋಲ್ ಪಡೆದು ಅವರುಗಳನ್ನು ಗ್ರಾಂಗ್ ವರ್ಕ್ ಕಾರ್ಯಗಳಿಗೆ ನಿಯೋಜಿಸಿ ಕಾರ್ಯ ಉಸ್ತುವಾರಿ ನಡೆಸಿ ಮಧ್ಯಾಹ್ನ 2.30 ಗಂಟೆಗೆ ಖಿದ್ದಾಗಿ ಮರು ಮನ್ಸರಿಂಗ್ ರೋಲ್ ಪಡೆಯುವುದು.

## 2. ಅರೋಗ್ಯ ಪರಿವೇಕ್ಷಕರು:

- ಪ್ರತಿದಿನ ಬೆಳಿಗ್ 6.30 ರಿಂದ ಮಧ್ಯಾಹ್ನ 2.30ರ ಪರೆಗೆ ಭಾತಿಕವಾಗಿ ನಿಯೋಜಿಸಿರುವ ವಾರ್ಡ್‌ಗಳಲ್ಲಿ ಖಿದ್ದ ಹಾಜರಿದ್ದ ಕಿರಿಯ ಅರೋಗ್ಯ ಪರಿವೇಕ್ಷಕರುಗಳಿಂದಿಗೆ ಆಯಾ ವಾಡಿನ ಪೌರಕಾರ್ಮಿಕರ ಮನ್ಸರಿಂಗ್ ರೋಲ್ ತೆಗೆದುಕೊಳ್ಳುವುದು ಮತ್ತು ಕಿರಿಯ ಅರೋಗ್ಯ ಪರಿವೇಕ್ಷಕರಿಗೆ ವಹಿಸಿರುವ ಕಾರ್ಯಗಳನ್ನು ನಿರ್ವಹಿಸುವುದು/ಉಸ್ತುವಾರಿ ನಡೆಸುವುದು.
- ಪ್ರತಿದಿನ ಬೆಳಿಗ್ 7.00 ಗಂಟೆಗೆ ಸೊಳ್ಳಿ ನಿಯಂತ್ರಣ ವಿಭಾಗದ ಎಂ.ಸಿ.ಗ್ರಾಂಗ್‌ಮೆನ್‌ಗಳ ಮನ್ಸರಿಂಗ್ ರೋಲ್ ತೆಗೆದುಕೊಳ್ಳುವುದು. ಸಲಕರಣೆಗಳು, ಪವರ್ ಸ್ನೇಯಿಂಗ್ ವಾಹನಗಳು ನಮಹಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಿದ್ದ ಹಾಜರಿದ್ದ ಮೇಲುನ್ನುವಾರಿ ನಿರ್ವಹಿಸುವುದು.
- ಪ್ರತಿ ದಿನ ಬೆಳಿಗ್ 11.00 ಗಂಟೆಗೆ ಎಂ.ಸಿ.ಗ್ರಾಂಗ್‌ಮೆನ್‌ಗಳ ಉಪಹಾರ ಮುಗಿಸಿದ ನಂತರ ಖಿದ್ದ ಮನ: ಮನ್ಸರಿಂಗ್ ರೋಲ್ ಪಡೆಯುವುದು. ಅವರುಗಳನ್ನು ನಿಯೋಜಿಸಿರುವ ಕಾರ್ಯ ಉಸ್ತುವಾರಿ ನಡೆಸಿ ಮಧ್ಯಾಹ್ನ 2.30 ಗಂಟೆಗೆ ಖಿದ್ದಾಗಿ ಮರು ಮನ್ಸರಿಂಗ್ ರೋಲ್ ಪಡೆಯುವುದು.
- ಸೊಳ್ಳಿ ಉತ್ಸತ್ತಿಯನ್ನು ಮೂಲದಲ್ಲಿ ನಿಯಂತ್ರಿಸುವ ಹಾಗೂ ತಾಜ್ಯ ವಿಲೇವಾರಿಯ ವಿಂಗಡಣೆಯ ಕುರಿತು ಸಾಧಕ ಭಾಧಕಗಳ ಬಗ್ಗೆ ಮನ: ಮನೆಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
- ಪ್ರತಿ ದಿನ ಬೆಳಿಗ್ 11.00 ಗಂಟೆಗೆ ನಂತರ ದೊಡ್ಡ ಪ್ರಮಾಣದ ತಾಜ್ಯ ಉತ್ಪಾದಕರ ತಾಜ್ಯ ನಿರ್ವಹಣೆ, ಸೊಳ್ಳಿ ನಿಯಂತ್ರಣ, ಉದ್ದಿಮೆ ಪರವಾನಿಗೆ ಮತ್ತು ಇನ್ನಿತರ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

## 3. ಅರೋಗ್ಯ ವೇದಾರ್ಥಿಕಾರಿಗಳು:

ಪ್ರತಿದಿನ ಬೆಳಿಗ್ 8.00 ಗಂಟೆಗೆ ಕರ್ತವ್ಯಕ್ಕೆ ಹಾಜರಿದ್ದ ಅರೋಗ್ಯ ಪರಿವೇಕ್ಷಕರುಗಳು, ಘನತಾಜ್ಯ ನಿರ್ವಹಣೆ ಮತ್ತು ಎಂ.ಸಿ.ಗ್ರಾಂಗ್‌ಮೆನ್ ನಿರ್ವಹಿಸಿರುವ ಮನ್ಸರಿಂಗ್ ರೋಲ್ ಪರೀಕ್ಷೆಸಿ ಷರಾ

ಹಾಕಬೇಕು ಹಾಗೂ ಮೇಲೆ ಸೂಚಿಸಿರುವಂತಹ ಅರೋಗ್ಯ ಪರಿವೀಕ್ಷೆಕರುಗಳು ನಿರ್ವಹಿಸಿರುವ ಎಲ್ಲಾ ಕಾರ್ಯಗಳನ್ನು ಖಚಿತ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳುವುದು. ಇದಲ್ಲದೇ ತಮ್ಮ ವಲಯ ಮಟ್ಟದಲ್ಲಿ ಪೊರಕಾರ್ಮಿಕರು, ಕೊಳಬೆ ಪ್ರದೇಶದ ನಿವಾಸಿಗಳಿಗೆ ಮತ್ತು ಘನತ್ವಾಜ್ಞ ಸಂಸ್ಥರಳಾ ಘಟಕಗಳ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಂಗಳಿಗೆಂತೆ ಅರೋಗ್ಯ ತಾಂತ್ರಿಕ ಶಿಫರಗಳನ್ನು ಏರ್ಪಡಿಸುವುದು.

#### **4. ಉಪ ಅರೋಗ್ಯ ವೈದ್ಯಾಧಿಕಾರಿಗಳು:**

ಅರೋಗ್ಯ ಪರಿವೀಕ್ಷೆಕರು ಮತ್ತು ಅರೋಗ್ಯ ವೈದ್ಯಾಧಿಕಾರಿಗಳು ನಿರ್ವಹಿಸಿರುವ ಮನ್ಯಾರ್ಥಿಗಳು ರೋಲ್ ಪರಿಕ್ಷೆಸಿ ಷರಾ ಹಾಕಬೇಕು ಮತ್ತು ಮೇಲೆ ತಿಳಿಸಿರುವ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ ಬಗ್ಗೆ ಪ್ರತಿದಿನ ವಲಯಗಳಲ್ಲಿರುವ ಕನಿಷ್ಠ ಶೇ.10%ರಷ್ಟು ವಾರ್ಡ್‌ಗಳನ್ನು ಖಚಿತ ಪರಿಶೀಲಿಸಿ ಮೇಲೂಸ್ತುವಾರಿ ಪರಿಸುವುದು.

#### **5. ಅರೋಗ್ಯಾಧಿಕಾರಿಗಳು:**

ಅರೋಗ್ಯ ಪರಿವೀಕ್ಷೆಕರು ಅರೋಗ್ಯ ವೈದ್ಯಾಧಿಕಾರಿಗಳು ನಿರ್ವಹಿಸಿರುವ ಮನ್ಯಾರ್ಥಿಗಳು ರೋಲ್ ಪರಿಕ್ಷೆಸಿ ಷರಾ ಹಾಕಬೇಕು ಮತ್ತು ಮೇಲೆ ತಿಳಿಸಿರುವ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ ಬಗ್ಗೆ ಪ್ರತಿದಿನ ವಲಯಗಳಲ್ಲಿರುವ ಕನಿಷ್ಠ ಶೇ.10%ರಷ್ಟು ವಾರ್ಡ್‌ಗಳನ್ನು ಖಚಿತ ಪರಿಶೀಲಿಸಿ ಮೇಲೂಸ್ತುವಾರಿ ಪರಿಸುವುದು. ವಾರದಲ್ಲಿ ಎರಡು ದಿನ (ಮಂಗಳವಾರ ಮತ್ತು ಶುಕ್ರವಾರ) ಕಡ್ಡಾಯವಾಗಿ ಘನತ್ವಾಜ್ಞ ಕುರಿತಂತೆ ಮೇಲೂಸ್ತುವಾರಿ ನಡೆಸುವುದು.

#### **6. ಮುಖ್ಯ ಅರೋಗ್ಯಾಧಿಕಾರಿಗಳು:**

ಪ್ರತಿದಿನ ಒಂದೊಂದು ವಲಯದಲ್ಲಿ ಯಾವುದಾದರೂ (ರ್ಯಾಂಡಮ್ ಆಗಿ) ಒಂದೆರಡು ಉಪವಿಭಾಗದಲ್ಲಿ ಮೇಲೆ ತಿಳಿಸಿರುವ ಎಲ್ಲಾ ಅಧಿಕಾರಿ/ಸಿಬ್ಯಂದಿಗಳ ಕಾರ್ಯಚಟುವಟಿಕೆಗಳ ಬಗ್ಗೆ ಖಚಿತ ಪರಿಶೀಲಿಸಿ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಾಧೀನಿಸಿ ಮತ್ತು ಸ್ವೀಕರಿಸಿ ಸಮರ್ಪಕವಾಗಿರುವಂತೆ ಖಾತ್ರಿ ಪಡಿಸಿಕೊಳ್ಳುವುದು.

ಮೇಲೆ ವಿವರಿಸಿದ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಈಗಾಗಲೇ ಉಲ್ಲೇಖ (3) ರಂತೆ ಎಲ್ಲಾ ವಲಯಗಳಲ್ಲಿ ಅರೋಗ್ಯ ಪರಿವೀಕ್ಷೆಕರು/ಸರಕಾರ್ಯಕ ಅಭಿಯಂತರರಿಯ ಮುಖ್ಯ ಅಭಿಯಂತರವರಿಗೆ ಘನತ್ವಾಜ್ಞ ನಿರ್ವಹಣೆಯಲ್ಲಿ ನಿರ್ವಹಿಸಬೇಕಾಗಿರುವಂತಹ ಜವಾಬ್ದಾರಿಗಳನ್ನು ಸೂಚಿಸಲಾಗಿದ್ದು, ಸದರಿ ಅಭಿಯಂತರರಿಯಾಗಿ ಅರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ಸಮಸ್ಯೆಯದೊಂದಿಗೆ ತಮ್ಮಗಳಿಗೆ ನೀಡಿರುವ ಜವಾಬ್ದಾರಿಗಳನ್ನು ಕಟ್ಟಿಸಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಇನ್ನು ಮುಂದೆ ಘನತ್ವಾಜ್ಞ ನಿರ್ವಹಣೆ, ದೊಡ್ಡ ಪ್ರಮಾಣದ ತ್ಯಾಜ್ಯ, ಸೊಳ್ಳಿ ನಿಯಂತ್ರಣ ಮತ್ತು ಪರಿಸುವುದು ಇನ್ನಿತರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪದೊಷ ಕಂಡುಬಂದಲ್ಲಿ ತಮ್ಮಗಳನ್ನೇ ನೇರ ಹೊಂಗಾರಣಾಗಿಸಿ ಶಿಸ್ತುಕೊಂಡಿರುವುದು.

ವಿಶೇಷ ಅಯುಕ್ತರು (ಅ & ಘ, ತ್ವ, ನಿ)  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ರವರಿಗೆ,

ಅಯುಕ್ತರು  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

1. ಎಲ್ಲಾ ವಲಯದ ಅಪರ್/ಜಂಟಿ ಅಯುಕ್ತರು, ಮುಖ್ಯ ಅಭಿಯಂತರರು ಮತ್ತು ಅಧಿಕ್ಷಕ ಅಭಿಯಂತರರು ರವರಿಗೆ ಸೂಕ್ತ ಕ್ರಮಕ್ಷಾಗಿ ಕಳುಹಿಸಲಾಗಿದೆ.
2. ಮುಖ್ಯ ಅರೋಗ್ಯಾಧಿಕಾರಿಗಳು/ ವಲಯದ ಅರೋಗ್ಯಾಧಿಕಾರಿ/ ಎಲ್ಲಾ ಉಪ ಅರೋಗ್ಯಾಧಿಕಾರಿಗಳು/ ಎಲ್ಲಾ ಅರೋಗ್ಯ ವೈದ್ಯಾಧಿಕಾರಿಗಳವರಿಗೆ ಸೂಕ್ತಕೊಂಡಿರುವುದು.
3. ಎಲ್ಲಾ ವಲಯಗಳ ಹಿರಿಯ ಮತ್ತು ಕಿರಿಯ ಅರೋಗ್ಯ ಪರಿವೀಕ್ಷೆಕರುಗಳಿಗೆ
4. ಎಲ್ಲಾ ಘನತ್ವಾಜ್ಞ ಘಟಕಗಳ ನಿರ್ವಹಕರು ರವರಿಗೆ ಸೂಕ್ತ ಕ್ರಮಕ್ಷಾಗಿ ಕಳುಹಿಸಲಾಗಿದೆ.

5. ವಲಯಗಳ ಸಂಬಂಧಪಟ್ಟ ಅಧಿಕಾರಿಗಳು ಸಂಬಂಧಪಟ್ಟ ಘನತ್ವಾಜ್ಯ ನಿರ್ವಹಣೆಯ ಗುತ್ತಿಗೆದಾರರಿಗೆ ಸದರಿ ನುಡಿತ್ವೇಲೆಯನ್ನು ತಲುಪಿಸುವುದು.

ಪ್ರತಿಯನ್ನು

- ಮೊಜ್ಯ ಮಹಾಪೌರರ ಗಮನಕ್ಕೆ ತರಲು ಮಹಾಪೌರರ ಆವೃತ್ತಿ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ.
- ಅಧ್ಯಕ್ಷರು, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ರವರಿಗೆ ಮಾಹಿತಿಗಾಗಿ ಕಳುಹಿಸಿದೆ.
- ಕಳೆರಿ ಪ್ರತಿ